

ಜೈವಿಕ ತಂತ್ರಜ್ಞಾನ ಸಂಶೋಧನೆ ಮತ್ತು ನಾವೀನ್ಯತೆ ಮಂಡಳಿ-ಕಾಂಡಕೋಶ ವಿಜ್ಞಾನ ಮತ್ತು ಪುನರುಜ್ಜೀವಿತ ಔಷಧ ಸಂಸ್ಥೆ (iBRIC-inStem) ಬೆಂಗಳೂರಿನಲ್ಲಿ ನೆಲೆಗೊಂಡಿದ್ದು, ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. iBRIC-inStem, ಕಾಂಡಕೋಶ ವಿಜ್ಞಾನ ಮತ್ತು ಪುನರುತ್ಪಾದಕ ಔಷಧಿಯ ಪ್ರವರ್ತಕ ಸಂಶೋಧನೆಯಲ್ಲಿ ತೊಡಗಿದೆ. ಮಾರ್ಚ್ 16, 2025 ರ ಭಾನುವಾರ, ಅಮೇರಿಕಾದ ಗೇಟ್ಸ್ ಫೌಂಡೇಶನ್‌ನ ನಿರ್ದೇಶಕರ ಮಂಡಳಿ ಮತ್ತು ಕಾರ್ಯನಿರ್ವಾಹಕ ನಾಯಕತ್ವ ತಂಡವು iBRIC-inStemನ ಪ್ರಯೋಗಾಲಯಗಳ ಮತ್ತು ಬೆಂಗಳೂರು ಜೀವ ವಿಜ್ಞಾನ ಸಮೂಹದ ಆವರಣದ ಪ್ರವಾಸ ಮಾಡಲಿದೆ. ಈ ಭೇಟಿಯು ಫೌಂಡೇಶನ್‌ನ 25 ನೇ ವಾರ್ಷಿಕೋತ್ಸವ ಮತ್ತು ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಪರಿಸರ ವ್ಯವಸ್ಥೆಯೊಂದಿಗೆ ಹೊಸ ಸಂಪರ್ಕಗಳನ್ನು ಪ್ರೋತ್ಸಾಹಿಸುವ ಅದರ ನೇತ್ರತ್ವದೊಂದಿಗೆ ಹೊಂದಿಕೆಯಾಗುತ್ತಿದೆ. ವಿಶೇಷವಾಗಿ, ಜಾಗತಿಕ ಆರೋಗ್ಯ ರಕ್ಷಣಾ ಸವಾಲುಗಳಿಗೆ ಪರಿಹಾರಗಳನ್ನು ಕಂಡುಹಿಡಿಯುವ ದೃಷ್ಟಿಯಲ್ಲಿ ಭಾರತೀಯ ನಾವೀನ್ಯತೆಯು ಪ್ರಮುಖ ಮೂಲವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ, ಈ ಭೇಟಿಯು ಹೆಚ್ಚಿನ ಮಹತ್ವದ್ದಾಗಿದೆ.

ಜೈವ ಪ್ರೌಢ್ಯೋಗಿಕಿ ಅನುಸಂಧಾನ एवं नवाचार परिषद – मूल कोशिका विज्ञान एवं पुनर्योजी औषधि संस्थान (आईब्रिक-इन्स्टेम), मूल कोशिका विज्ञान और पुनर्योजी चिकित्सा में अग्रणी अनुसंधान में संलग्न बेंगलुरु में स्थित जैव प्रौद्योगिकी विभाग, भारत सरकार के तहत एक स्वायत्त संस्थान है। रविवार, 16 मार्च, 2025 को, गेट्स फाउंडेशन, संयुक्त राज्य अमेरिका, के निदेशक मंडल और कार्यकारी नेतृत्व टीम का एक प्रतिनिधि मंडल

आईब्रिक-इन्स्टेम प्रयोगशालाओं और बेंगलोर जीवन विज्ञान परिसर का दौरा करेगा। यह दौरा फाउंडेशन की 25वीं वर्षगांठ और भारतीय अनुसंधान और विकास पारिस्थितिकी तंत्र के साथ नए संपर्कों को प्रोत्साहित करने की पहल है, खासकर जब भारतीय नवाचार वैश्विक स्वास्थ्य देखभाल चुनौतियों के समाधान के एक महत्वपूर्ण स्रोत के रूप में तेजी से काम कर रहा है।

"Biotechnology Research and Innovation Council- Institute for Stem Cell Science and Regenerative Medicine (iBRIC-inStem), located in Bengaluru and operating as an autonomous institute under the Department of Biotechnology, Government of India, engages in pioneering research in stem cell science and regenerative medicine. On Sunday, March 16, 2025, a delegation from the Board of Directors and Executive Leadership Team of the Gates Foundation, USA, will tour the iBRIC-inStem laboratories and the Bangalore Life Science Cluster campus. This visit coincides with the Foundation's 25<sup>th</sup> anniversary and its initiatives to encourage new interactions with the Indian research and development ecosystem, especially as Indian innovation increasingly serves as a vital source of solutions for global healthcare challenges."